



ಕೃಷಿ ವಿಶ್ವ ವಿದ್ಯಾನಿಲಯ  
ಕೃಷಿ ಹವಾಮಾನ ಕ್ಷೇತ್ರ ವಿಭಾಗ (IMD)  
ಜ.ಕೆ.ವಿ.ಕೆ., ಬೆಂಗಳೂರು-560065



## \* గ్రామీణ కృషి హవామాన సేవా వరది పత్రిక \*

ದಿನಾಂಕ: 28.02.2020

## బెంగళారు గ్రామాంతర జల్లిగే సీఎితవాగిదే

ಈ ವಾರದ ಹವಾಮಾನ ಮುನ್ಹೂಡನೆ(ಭಾರತೀಯ ಹವಾಮಾನ ಇಲಾಖೆ)

(ದಿನಾಂಕ 29-02-2020 - 04-03-2020 ವರೆಗೆ)

ನಿಯತಾಂಕಗಳು	29.02.20	01.03.20	02.03.20	03.03.20	04.03.20
ಮಳೆ (ಮಿ ಮಿ)	0	0	0	0	0
ಗರಷ್ಟ ಉತ್ಪಾದ (ಡಿ.ಸೇ.)	31	31	32	32	32
ಕನಿಷ್ಠ ಉತ್ಪಾದ (ಡಿ.ಸೇ.)	19	19	19	20	21
ವೋಡ ( ಪ್ರಮಾಣ)	5	5	4	4	4
ಅದ್ರೆತೆ ೨.೭೦ ಬೆ (ಶೇ)	80	81	78	78	73
ಅದ್ರೆತೆ ೨.೭೦ ಮ (ಶೇ)	28	26	21	20	28
ಗಾಳಿಯ ವೇಗ(ಕ.ಮಿ/ಗಂಟೆಗೆ)	4	4	5	5	5
ಗಾಳಿಯ ದಿಕ್ಕು ( ಡಿಗ್ರಿ)	45	80	80	82	80

భారతీయ హవామాన ఇలాబెయ ప్రశార ముందిన నాల్సైదు దినగళల్లి మళీయానువ సంభవ కాటిమే. దినద గరిష్ట ఉష్ణాంత **31.0-32.0°C** మత్తు కెపిష్ట **19.0-21.0°C** ఇరువ సాధ్యతే ఇదే. బెల్లిగిన ఆద్రోతె ప్రమాణ శే **73-81 %** ఇద్ద మధ్యాహ్న **20-28 %** ఇరువుదు మత్తు గాలియు గంజేగే సరాసరి **4-5 క.మీ.** వేగదల్లి బీసువ సంభవపిడే.

**ಕ್ರಮ ಕಾರ್ಯಕ್ರಮಗಳ ಬಗ್ಗೆ ಅನುಸರಿಸಬೇಕಾದ ವಿವರ**

ಹವಾಮಾನ ಆಧಾರಿತ ಕೃಷಿ ಸಲಹೆಗಳು	
ಚೆಳೆಗಳು	
ಸಾಮಾನ್ಯ	<ul style="list-style-type: none"> <li>➤ ಕಳೆದ ಮೂರು ತಿಂಗಳನಿಂದ ಒಜನ್ ಹವೆ ಇರುವುದರಿಂದ ತೋಟಗಾರಿಕೆ ಬೆಳೆಗಳಲ್ಲಿ ಗೆದ್ದಲು ಹುಳುಗಳ ಭಾದೆಯು ಹೆಚ್ಚಾಗಿದ್ದು ಇದರ ಹತೋಟಿಗೆ ಅಲ್ಲಿರುವ ಕೀಟನಾಶಕದಿಂದ ಉಪಚರಿಸಿ ಗೆದ್ದಲು ಹುಳುಗಳನ್ನು ನಿಯಂತ್ರಿಸಿ.</li> <li>➤ ಮಾವು, ಹಲಸು, ಹಣಸೆ, ಸಪ್ರೇಚಣೆ, ಬೆಳ್ಳಿದನೆಲ್ಲಿ ಹಾಗು ಅರಣ್ಯ ಬೆಳೆಗಳಾದ ಹೆಚ್ಚೀವು, ಬೇವು ಮುಂತಾದ ಮರಗಡಗಳಲ್ಲಿ ಗೆದ್ದಲು ಹುಳುಗಳ ಭಾದೆಯು ಹೆಚ್ಚಾಗಿದ್ದು ಇದರ ಹತೋಟಿಗೆ ಅಲ್ಲಿರುವ ಕೀಟನಾಶಕದಿಂದ ಉಪಚರಿಸಿ ಗೆದ್ದಲು ಹುಳುಗಳನ್ನು ನಿಯಂತ್ರಿಸಿ.</li> <li>➤ ಕೊಯ್ಯು ಮಾಡಿದ ರಾಗಿ, ಜೋಳ ಇನ್ನಿತರ ಧಾನ್ಯಗಳನ್ನು ಬಿಸಿಲಿನಲ್ಲಿ ಬೆನ್ನಾಗಿ ಒಣಗಿಸಿ, ಒಕ್ಕನೇ ಮಾಡಿ ಶುಚಿಗೊಳಿಸಿ ಚೆಲಗಳಲ್ಲಿ ಶೇಖರಣೆ ಮಾಡುವುದು.</li> <li>➤ ದ್ವಿದಳದಾನ್ಯಗಳನ್ನು ಸಂಸ್ಕರಣಾ ಕೀಟಗಳಿಂದ ರಕ್ಷಿಸಲು ಎಣ್ಣೆಯ ಲೇಪನಮಾಡಿ ಸಂಗೃಹಿಸಬೇಕು (ಜೈದಲ, ಅಗಸಿ, ಹೊಂಗೆ ಅಥವಾ ಬೇವಿನ ಎಣ್ಣೆ) ಪ್ರತಿ ಕೆ.ಗ್ರಾಂ ಬೀಜಕ್ಕೆ 3 ರಿಂದ 5 ಮೀ.ಲೀ. ಎಣ್ಣೆಯನ್ನು ಉಪಯೋಗಿಸಬೇಕು.</li> <li>➤ ಕಟಾವು ಮಾಡಿದ ಬಿತ್ತನೆ ಬೀಜಗಳನ್ನು ಸರಿಯಾಗಿ ಒಣಗಿಸಬೇಕು. ಅಂದರೆ ಏಕದಳ ದಾನ್ಯಗಳು ತೇವಾಂಶ ಶೇ. 11 ರಿಂದ 12, ದ್ವಿದಳದಾನ್ಯಗಳ ತೇವಾಂಶ ಶೇ.9, ಎಣ್ಣೆಹಾಳುಗಳು ಶೇ.೮ ಮತ್ತು ತರಕಾರಿ ಬೀಜಗಳು ಶೇ.೫ ರಿಂದ 6 ರಷ್ಟು ರಬೆಕು. ಇದರಿಂದ ಹೆಚ್ಚಾಗಿ ಕಡೆದಂತೆ ಬೀಜಗಳನ್ನು ಸಂಸ್ಕರಣೆ ಮಾಡಬಹುದು ಜೊತೆಗೆ ಉಗ್ರಾಣ ಕೇಟೆದ ಬಾಧೆಯನ್ನು ಕಡಿಮೆಮಾಡಬಹುದು.</li> </ul>
ತೋಗರಿ	<ul style="list-style-type: none"> <li>➤ ತೋಗರಿ ಕಟಾವನ್ನು ಮುಂದುವರಿಸಿ ಮತ್ತು ಕಟಾವಾದ ತೋಗರಿಯನ್ನು ಬಿಸಿಲಿನಲ್ಲಿ ಒಣಗಿಸಿ ಸಿಪ್ಪೆಯಿಂದ ಬೇವಾಡಿಸಿ ಒಕ್ಕನೇ ಮಾಡಿ ಚೆಲದಲ್ಲಿ ಶೇಖರಣೆ.</li> </ul>
ಮಾವು	<ul style="list-style-type: none"> <li>➤ ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಚ್ಚಿದ ಕೊಡಲೇ ಜಗಿಹುಳು ಮತ್ತು ಬೂದಿರೋಗದ ನಿಯಂತ್ರಣಕ್ಕಾಗಿ ಗಿಡಗಳಿಗೆ 4ಗ್ರಾಂ ಕಾಬರಿಲ್ (50 wp) ಅಥವಾ 0.3 ಮೀ.ಲೀ ಇಮಿಡಾಕೆಳ್ಳಿಸ್ಟಿಡ್ 200.೧೯.೧೮ ಅಥವಾ 0.5 ಮೀ.ಲೀ ಲ್ಯಾಂಬ್‌ಸ್ಟ್ರೆಯೋಲೋಕ್‌ಇನ್ (5 ಇಸಿ) ಜೊತೆಗೆ 3ಗ್ರಾಂ. ನೀರಿನಲ್ಲಿ ಕರಗುವ ಗಂಧಕ (ಸಲ್ ಟಾಫ್ 80wp) ಪ್ರತಿ ಲೀಟರ್ ನೀರಿನಲ್ಲಿ ಮಿಶ್ರ ಮಾಡಿ ಸಿಂಪಡಿಸಿ.</li> <li>➤ ಜಿಗಿಹುಳುವಿನ ಹಾವಳ ತೀವ್ರವಾಗಿದಲ್ಲಿ ಅರುಬಾಡಿರೆಕ್ಕಿನ್ (10,000 ಪಿ.ಪಿ.ಎವರ್) 7 ಮೀ.ಲೀ/ಲೀ ನೀರಿನಲ್ಲಿ ಸಿಂಪಡಿಸಿ.</li> </ul>

<b>ಹೈನುಗಾರಿಕೆ</b>	
<b>ವಶುಸಂಗೋಪನೆ</b>	<ul style="list-style-type: none"> <li>➤ ಕಟ್ಟಾವಾದ ಜೋಳವನ್ನು ಉಪಯೋಗಿಸಿಕೊಂಡು ರಸಮೇವನ್ನು ತಯಾರಿಸಿ ರಾಸುಗಳಿಗೆ ಪೌಷ್ಟಿಕವಾದಂತಹ ಮೇವನ್ನು ಒದಗಿಸಬಹುದು.</li> <li>➤ ಸಾಕಷ್ಟು ನೀರು ಸುಲಭವಾಗಿ ದೊರೆಯಂತಹ ಸ್ಥಳವನ್ನು ಕೊಟ್ಟಿಗೆ ನಿರ್ಮಾಣಕ್ಕೆ ಅಯ್ದು ಮಡಿಕೊಳ್ಳಬೇಕು. ಒಂದು ಹಸುವಿನ ನಿರ್ವಹಣೆಗೆ ಕುಡಿಯಲು ಸುಮಾರು 30-40 ಲೀ ನೀರು ಪ್ರತಿ ದಿನಕ್ಕೆ ( ಒಂದು ಲೀಟರ್ ಹಾಲಿನ ಉತ್ಪಾದನೆಗೆ 4 ಲೀ. ನೀರು)</li> <li>➤ ಸಾಧ್ಯವಾದ ಮಟ್ಟಿಗೆ ಅಯ್ದು ಮಾಡುವ ಸ್ಥಳದಲ್ಲಿ ಹೆಚ್ಚು ಮರಗಳಿರಬೇಕು. ಬಿಸಿಗಾಳಿಯ ಬೀಸುವಿಕೆಯಿಂದ ರಾಸುಗಳ ಮೇಲಾಗುವ ಅಡ್ಡ ಪರಿಶಾಮಗಳನ್ನು ಮರಗಳು ಕಡಿಮೆ ಮಾಡುತ್ತವೆ.</li> </ul>

ನೋಡಲೋ ಅಧಿಕಾರಿ:

ಕೃಷ್ಣ ಹವಾಮಾನ ವಿಭಾಗ

ಕೃಷ್ಣ ವಿಶ್ವವಿದ್ಯಾನಿಲಯ, ಬೆಂಗಳೂರು